



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಬಿ Part - VI-B	ಬೆಳಗಾವಿ, ಮಂಗಳವಾರ, ಫೆಬ್ರವರಿ ೦೬, ೨೦೨೪ (ಮಾಘ ಮಾಸ ೧೭, ಶಕ ವರ್ಷ ೧೯೪೫) Belagavi, Tuesday, February 06, 2024 (Magha masa 17, Shaka Varsha 1945)	ನಂ. ೦೬ No. 06
---------------------------	---	------------------



ಕರ್ನಾಟಕ ಸರ್ಕಾರ
(ಕಂದಾಯ ಇಲಾಖೆ)

ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಯಪುರ

Office of the Deputy Commissioner, Vijayapura District, Vijayapura 586101 (Karnataka)

ದರ್ಬಾರ್ ಹಾಲ್, ವಿಯಪುರ 586101

☎ 08352-251289, 250479

Fax: 08352 - 251289, 256666

E-Mail: deo.bijapur@gmail.com

ಸಂಖ್ಯೆ: ಕ .ವಿ./ಚುನಾವಣೆ/ಸಿಆರ್-35/2021-22

ದಿನಾಂಕ: 06.02.2024

ಅಧಿಸೂಚನೆ

ಸರ್ಕಾರದ ಅಧಿಸೂಚನೆ ಸಂಖ್ಯೆ: RD 06 LRD 2019 Date: 31.12.2020 ರಂತೆ ವಿಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಬಾಗಾನಗರ ಮತ್ತು ಸುಳಖೋಡ ಗ್ರಾಮಗಳನ್ನು ಕೊಲ್ಲಾರ ತಾಲ್ಲೂಕಿಗೆ ಸೇರ್ಪಡೆ ಮಾಡಲಾಗಿರುತ್ತದೆ. ಬಾಗಾನಗರ ಮತ್ತು ಸುಳಖೋಡ ಗ್ರಾಮಗಳು ಕೊಲ್ಲಾರ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪಕ್ಕದ ಗ್ರಾಮ ಪಂಚಾಯತಿಗಳಿಗೆ ಸೇರ್ಪಡೆ ಮಾಡಬೇಕಾಗಿರುತ್ತದೆ.

ಬಾಗಾನಗರ ಮತ್ತು ಸುಳಖೋಡ ಗ್ರಾಮಗಳು ಕೊಲ್ಲಾರ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸುಳಖೋಡ ಗ್ರಾಮವನ್ನು ಅರಣಗಿ ಗ್ರಾಮ ಪಂಚಾಯತಿಗೆ ಹಾಗೂ ಬಾಗಾನಗರ ಗ್ರಾಮವನ್ನು ಸಿದ್ಧನಾಥ ಆರ್.ಸಿ. ಗ್ರಾಮಪಂಚಾಯತಿಗೆ ಸೇರ್ಪಡೆ ಮಾಡಲು ದಿನಾಂಕ: 10.08.2022 ರಂದು ಈ ಕಾರ್ಯಾಲಯ ದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮಾನ್ಯ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ರವರ ಪತ್ರ ಸಂಖ್ಯೆ: ಪ್ರಾಆಬೆ/ಜಿಪಂ/4(3)/ವಿವ-03/2022-23 ದಿನಾಂಕ: 23.09.2022ರಂತೆ ಸದರ ಗ್ರಾಮ ಪಂಚಾಯತಿ ಕುರಿತು ಯಾವುದೇ ಆಕ್ಷೇಪಣೆಗಳು ಸ್ವೀಕೃತ ವಾಗಿರುವುದಿಲ್ಲ ಹಾಗೂ ಯಾವುದೇ ಪುನರೀಕ್ಷಣಾ ಅರ್ಜಿ ವಿಚಾರಣೆ ಕೂಡಾ ಬಾಕಿ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ.

ಸರ್ಕಾರದ ಪತ್ರ ಸಂಖ್ಯೆ: ಆರ್‌ಡಿಪಿಆರ್ 194 ಜಿಪಸ 2021 ದಿನಾಂಕ: 11.05.2022ರ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 4 ಪ್ರಕರಣದ 2ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ. ಟಿ.ಭೂಬಾಲನ್. ಭಾ.ಆ.ಸೇ., ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿ ಆದ ನಾನು ಕೊಲ್ಲಾರ ತಾಲ್ಲೂಕಿನ ಈ ಕೆಳಕಂಡ ಕೋಷ್ಟಕದ 3ನೇ ಅಂಕದಲ್ಲಿ ನಿರ್ದಿಷ್ಟಪಡಿಸಿರುವ ಗ್ರಾಮಗಳನ್ನು 2ನೇ ಅಂಕದಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳೆಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕೋಷ್ಟಕ

ತಾಲ್ಲೂಕು:ಕೊಲ್ಲಾರ

ಕ್ರ.ಸಂ	ಗ್ರಾಮ ಪಂಚಾಯತಿಯ ಹೆಸರು	ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳು
1	2	3
1	ಅರಷಣಗಿ	ಅರಷಣಗಿ ಕವಲಗಿ ತಡಲಗಿ ಸುಳಖೋಡ
2	ಸಿಧ್ಧನಾಥ ಆರ್.ಸಿ.	ಸಿಧ್ಧನಾಥ ಆರ್.ಸಿ. ಹಳೇರೋಳ್ಳಿ ಬಾಗಾನಗರ

(ಟಿ.ಭೂಬಾಲನ್ ಭಾ.ಆ.ಸೇ)

ಜಿಲ್ಲಾಧಿಕಾರಿ

ವಿಜಯಪುರ ಜಿಲ್ಲೆ, ವಿಜಯಪುರ